

## ಮಧ್ಯಂತರ: ಯೇಸುವಿನ ಪಲಾಯನ

(12:15-21)

ಯೇಸುವಿನ ವಿರುದ್ಧವಾಗಿ ಸಂಚು ನಡೆದಿತ್ತು. ಅಕಾಲಿಕವಾಗಿ ಬಂಧಿತನಾಗುವದನ್ನು ತಡೆಯಲು, ಆತನು ತನ್ನ ಶಿಷ್ಯರ ಕೂಡ ಆ ಸ್ಥಳವನ್ನು ಬಿಟ್ಟು ಸಮುದ್ರದ ಬಳಿಗೆ ಹೋದನು (ಮಾರ್ಕ 3:7). ಸಲಿಯಾದ ಸಮಯದಲ್ಲಿ ಯೇಸು ಧೈರ್ಯವಾಗಿ ಸಾಯಲು ಸಿದ್ಧನಾಗಿದ್ದನು, ಆದರೆ ಆ ಸಮಯ ಇನ್ನೂ ಬಂದಿರುವದಿಲ್ಲ.<sup>1</sup>

### ಒಂದು ಮಧ್ಯಂತರ (12:15, 16)

<sup>15</sup>ಯೇಸು, ಅದನ್ನು ತಿಳಿದು ಅಲ್ಲಂದ ಹೊರಟುಹೋದನು. <sup>16</sup>ಅನೇಕರು ಆತನ ಹಿಂದೆ ಹೋದರು. ಆತನು ಅವರೆಲ್ಲರನ್ನು ಸ್ಪಷ್ಟಮಾಡಿ ತಾನು ಇಂಥವನೆಂಬುದಾಗಿ ಯಾಲಿಗೂ ಪ್ರಕಟಿಸಬಾರದೆಂದು ಅವರಿಗೆ ಖಂಡಿತವಾಗಿ ಹೇಳಿದನು.

**ವಚನಗಳು 15, 16.** ಒಂದು ಕ್ಷಣ ವಿಶ್ರಾಂತಿಯನ್ನು ತೆಗೆದುಕೊಳ್ಳಲು, ಎಂದು ಆತನು ಪ್ರಯತ್ನಿಸಿದ್ದಾಗಲೂ, ಜನ ಸಮೂಹವು ಆತನನ್ನು **ಅನೇಕರು ಆತನ ಹಿಂದೆ ಹೋದರು.** ಅವರು ಗಲಿಲಾಯ, ಯೂದಾಯ, ಯೆರೂಸಲೇಮ, ಇದುಮಾಯದಿಂದಲೂ, ಯೋರ್ದಾನ್ ಹೊಳೆಯ ಅಚೆಯಿಂದಲೂ, ತೂರ್ ಸಿದೋನ್ ಪಟ್ಟಣಗಳ ಸುತ್ತಲಿನಿಂದಲೂ ಆತನ ಬಳಿಗೆ ಬಂದರು (ಮಾರ್ಕ 3:7, 8). ಕೆಲವು ಪಟ್ಟಣಗಳು ಅನುಜನಗಳ ಕ್ಷೇತ್ರದಲ್ಲಿ ಇದ್ದದರಿಂದ, ಅನುಜನರು ಜನಸಮೂಹದಲ್ಲಿದ್ದರು (12:18). ಯೇಸುವನ್ನು ಹಿಂಬಾಲಿಸಿದ ಅನೇಕರು ಅಸ್ಪೃಶ್ಯರಾಗಿದ್ದರು, ಮತ್ತು ಆತನು **ಅವರೆಲ್ಲರನ್ನು ಸ್ಪಷ್ಟಮಾಡಿದನು.**

ಆತನು ಈ ಹಿಂದೆ ಅನೇಕವರ್ತಿ ಮಾಡಿದಂತೆ ಮತ್ತು ಮುಂದೆಯೂ ಸಹ ಮಾಡುವಂತೆ, **ಅವರಿಗೆ ತಾನು ಇಂಥವನೆಂಬುದಾಗಿ ಯಾಲಿಗೂ ಹೇಳಬೇಡಿರಿ ಅಂದನು** (8:4; 9:30; 16:20; 17:9). ಆತನು ಎಚ್ಚರಿಕೆಗಳನ್ನು “ಮೆಸ್ಸೀಯನ ರಹಸ್ಯ”ವೆಂದು ಹೇಳಲಾಗಿದೆ.

### ಮೆಚ್ಚಿಗೆಯಾದ ದೇವರ ಸೇವಕ ಮತ್ತು ಅನ್ಯರಿಗೆ ಉಪದೇಶಕ (12:17, 18)

<sup>17</sup>ಹೀಗೆ ಯೆಶಾಯನೆಂಬ ಪ್ರವಾದಿಯ ಮುಖಾಂತರ ಹೇಳಿರುವ ಮಾತು ನೆರವೇರಿತು; ಅದೇನೆಂದರೆ:

<sup>18</sup>ಇಗೋ ನನ್ನ ಸೇವಕರು; ಈತನನ್ನು ನಾನು ಅಲಿಸಿಕೊಂಡನು;  
 ಈತನು ನನಗೆ ಇಷ್ಟನು; ನನ್ನ ಪ್ರಾಣ ಪ್ರಿಯನು. ಈತನಲ್ಲ  
 ನನ್ನ ಅತ್ಮವನ್ನು ಇಲಿಸುವೆನು;  
 ಈತನು ಅನುಜನಗಳಿಗೂ ನ್ಯಾಯವಿಧಿಯನ್ನು ಸಾರುವನು.

**ವಚನ 17.** ಪವಿತ್ರಾತ್ಮನ ಮಾರ್ಗದರ್ಶನವನ್ನು ಹೊಂದಿದ ಮತ್ತಾಯನು, ಯೇಸುವಿನ

ಕೃತ್ಯಗಳನ್ನು ಪ್ರವಾದನೆಯ ನೆರವೇರಿಕೆ ಎಂಬುದಾಗಿ ಅರ್ಥೈಸುವವರನ್ನು ಮುಂದುವರಿಸಿದನು (1:22ರ ಮೇಲಿನ ವ್ಯಾಖ್ಯಾನ ನೋಡಿ). ಈ ಬಾರಿ ಆತನು ಯೆಶಾಯನ ಮುಖಾಂತರ ದೇವರು ಹೇಳಿದ ಮಾತುಗಳ ಉದಾಹರಣೆಯನ್ನು ನೀಡಿದನು.

**ವಚನ 18.** ವಚನ 18 ರಿಂದ 21 ರವರೆಗೆ ಹಳೆ ಒಡಂಬಡಿಕೆಯ ಉದ್ಧವಾದ ಹೇಳಿಕೆಯನ್ನು ಯೆಶಾಯ 42:1-4 ರಿಂದ ಬಂದಿರುತ್ತದೆ. ಆಸಕ್ತಿಯುಳ್ಳ ಖಷಯವೆನೆಂದರೆ, ಕೆಲವು ಶಬ್ದಗಳು Masoretic ಪಠ್ಯ (MT) ಮತ್ತು Septuagint (LXX) ದಿಂದ ಭಿನ್ನವಾಗಿರುತ್ತದೆ. A. W. Argyle ಅವರು ಸಲಹೆ ನೀಡಿದಂತೆ ಬಹುಶಃ ಯೇಸು ಸಂಪೂರ್ಣವಾಗಿ ಅರೇಬಿಕ ಭಾಷೆಯಿಂದ ತೆಗೆದುಕೊಂಡಿರಬಹುದೆಂದು ಹೇಳುತ್ತಾರೆ.<sup>2</sup>

**ಸೇವಕನಿಗೆ** ಎಂಬ ಶಬ್ದಕ್ಕೆ ಈ ಗ್ರಂಥದಲ್ಲಿ ಬರುವ ಗ್ರೀಕ್ ಶಬ್ದ *pais*, ಮೇಲಿಂದ ಮೇಲೆ ಇನ್ನಿತರ ಶಬ್ದಗಳಂತೆ (*doulos; diakonos*) “ಸೇವಕ” ಎಂಬ ಶಬ್ದಕ್ಕೆ ಉಪಯೋಗಿಸಲಾಗಿಲ್ಲ. *Pais*, ಎಂಬ ಶಬ್ದವನ್ನು “ಮಗು” ಮತ್ತು ಒಬ್ಬನ “ಸಂತಾನ” ಎಂದು ಸಹ ಅನುವಾದಿಸಬಹುದಾಗಿದೆ. ಈ ಶಬ್ದಗಳ ಪ್ರಯೋಗ ದೈವಜ್ಞಾನದ ವೈಶಿಷ್ಟ್ಯತೆಯನ್ನು ಹೊಂದಿರುತ್ತದೆ. ವೃತ್ತಿಯನ್ನು ತಂದೆ/ಮಗ ಮತ್ತು ಯಜಮಾನ/ಸೇವಕ ಎಂಬ ಕಲ್ಪನೆಯನ್ನು ದೇವರೊಂದಿಗೆ ಯೇಸುವಿನ ಸಂಬಂಧದಲ್ಲಿ ನೋಡಿ ಪ್ರತಿಕ್ರಿಯಿಸಲು ಅನುಮತಿಸುತ್ತದೆ. ಇತರ ವಾಕ್ಯಭಾಗಗಳಲ್ಲಿ *pais*, ಎನ್ನುವ ಶಬ್ದವು (ಅಪೊಸ್ತಲರ ಕೃತ್ಯಗಳು 3:13, 26:4:27, 30) ಯೇಸುವನ್ನು ದೇವರ ಸೇವಕ ಎಂದು ಅನ್ವಯಿಸಲಾಗಿದೆ.

ಯೆಶಾಯ 42ರ ಮೂಲ ಸನ್ನಿವೇಶದಲ್ಲಿ, ದೇವರ “ಸೇವಕ” ಎಂದು ಇಸ್ರಾಯೇಲನ್ನು ಉಲ್ಲೇಖಿಸಲಾಗಿದೆ, ಮೆಸ್ಸೀಯನನ್ನು ಅಲ್ಲ. ಪಂಚಗ್ರಂಥವನ್ನು ಅನುವಾದಿಸಿದ ಯೆಹೂದ್ಯರು ಬಹುಶಃ ಹಿಂದಿನ ಅಧ್ಯಾಯ (ಯೆಶಾಯ 41:8)ರಿಂದ ತೆಗೆದುಕೊಂಡಿರಬಹುದು, ಯೆಶಾಯ 42:1ರಲ್ಲಿ: “ಯಾಕೋಬನು ನನ್ನ ಸೇವಕನು ... ಇಸ್ರಾಯೇಲನನ್ನು ನಾನು ಆರಿಸಿಕೊಂಡ ಜನರು” ಎಂದು ಪ್ರಾರಂಭವಾಗುತ್ತದೆ. ಹಳೆ ಒಡಂಬಡಿಕೆಯ ಪ್ರವಾದನೆಗಳು ಇಬ್ಬಗೆಯ ನೆರವೇರಿಕೆಗಳನ್ನು ಹೋಲಿಸುವವರಿಂದ ಈ ಲೀಲಿಯ ಭಾಷಾಂತರ ಅನಾಧ್ಯವೇನಲ್ಲ. ಹಾಗೂ, ಅಧ್ಯಾಯದಲ್ಲಿರುವ ಮೆಸ್ಸೀಯನ ವಿಷಯಾಂಶಗಳು ಸ್ಪಷ್ಟವಾಗಿರುತ್ತವೆ (ನೋಡಿ ಯೆಶಾಯ 42:6, 7). ದೇವರ ಅಂತಿಮ ಸೇವಕನಾದ ಯೇಸುವಿಗೆ ಮತ್ತಾಯನು ಯೆಶಾಯ ಭಾಷೆಯನ್ನು ಅಳವಡಿಸಿಕೊಂಡಿದ್ದಾನೆ. ವಾಕ್ಯಭಾಗದಲ್ಲಿರುವ ಶಬ್ದಗಳು (ಸಂಜಗಸ್ತನು ಮತ್ತು ಅಜ್ಜು ಮೆಜ್ಜು) ಯೇಸು ದೀಕ್ಷಾಸ್ನಾನದ ನಂತರ ಮತ್ತು ರೂಪಾಂತರ ಹೊಂದಿದ ನಂತರ ದೇವರು ತಾನೇ ಹೇಳಿದ ಮಾತುಗಳಿಗೆ ಈ ಮಾತುಗಳು ಸಮವಾಗಿವೆ (3:17; 17:5).

ಯೇಸು ಪವಿತ್ರಾತ್ಮನಿಂದ ಅಭಿಷೇಕಿಸಲ್ಪಡುವ ಸಂದರ್ಭವನ್ನು ಯೆಶಾಯನ ಪ್ರವಾದನೆ ಮುಂಚಿತವಾಗುತ್ತದೆ. ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡಾಗ, **ಆತ್ಮನು** ಆತನ ಮೇಲೆ ಇಳಿದು ಬಂದನು (3:16). ಯೇಸು “ಪವಿತ್ರಾತ್ಮನ ಸ್ನಾನವನ್ನು ಕೊಡುವವನು” ಎಂದು ದೀಕ್ಷಾಸ್ನಾನ ಮಾಡಿಸಿದ ಯೋಹಾನನಿಗೆ ನೀಡಿದ ಸೂಚನೆಯಾಗಿದೆ (ಯೋಹಾನ 1:30-33). ಅಪೊಸ್ತಲರ ಕೃತ್ಯಗಳು 10:38ರಲ್ಲಿ ಹೇಳುವ, “ನೀವು ನಜರೆತಿನ ಯೇಸುವನ್ನು ಬಲ್ಲರಷ್ಟೇ ದೇವರು ಆತನನ್ನು ಹೇಗೆ ಪವಿತ್ರಾತ್ಮದಿಂದಲೂ ಬಲದಿಂದಲೂ ಅಭಿಷೇಕಿಸಿದನು” ಎಂದು ಹೇಳಿದನು.

**ಆತನು ಅನ್ಯರಿಗೆ ನ್ಯಾಯವನ್ನು ಸಾರುವನು** ಎಂಬ ಯೆಶಾಯನ ಪ್ರವಾದನೆಯನ್ನು ಯೇಸು ನೆರವೇರಿಸಿದನು. ಇದು ಆತನ ಮೂಲ ನಿಯೋಗವಾಗಿರಲಿಲ್ಲ (10:6; 15:24), ಆತನು ಅನ್ಯಜನರ ಸೇವೆಯನ್ನು ಮಾಡಿದನು ಮತ್ತು ಪ್ರಾಮುಖ್ಯವಾಗಿ ಅನ್ಯಜನರ ಕ್ಷೇತ್ರಗಳಲ್ಲಿ ಉಪದೇಶಿಸಿದನು. ವಾಸ್ತವಿಕವಾಗಿ, “ದೊಡ್ಡ ನಂಜಕೆ” ಇದ್ದದಕ್ಕಾಗಿ ಯೇಸುವಿನಿಂದ ಪ್ರಶಂಸಿಸಲ್ಪಟ್ಟ ಇಬ್ಬರು ವ್ಯಕ್ತಿಗಳು ಮಾತ್ರ ಅನ್ಯಜನರಾಗಿದ್ದರು (8:5, 10; 15:22, 28).

## ಸಮಾಧಾನಕರ ನಾಯಕನು (12:19-21)

<sup>19</sup>ಈತನು ಜಗಣಾಡುವದಿಲ್ಲ, ಕೂಗಾಡುವದಿಲ್ಲ; ಜೀವಿಗಳೆಲ್ಲ ಈತನ ದೈನಿಯು ಯಾಲಿಗೂ ಕೇಳಿಸುವದಿಲ್ಲ.

<sup>20</sup>ಐಜ್ಜದ ದಂಟನ್ನು ಮುಲಿದುಹಾಕದೆಯೂ ಅಲಿಹೋಗುತ್ತಿರುವ ದೀಪವನ್ನು ನಂದಿಸದೆಯೂ ನ್ಯಾಯವನ್ನು ದಿಗ್ವಿಜಯಕ್ಕಾಗಿ ಕಳುಹಿಸಿಕೊಡುವನು.

<sup>21</sup>ಅನ್ಯಜನರು ಈತನ ಹೆಸರನ್ನು ಕೇಳಿ ನಿಲಿಕ್ಕೆಯಿಂದಿರುವರು.

**ವಚನ 19.** ಯೇಸು ಜಗಣಾಡುವದಿಲ್ಲ, ಕೂಗಾಡುವದಿಲ್ಲ ಎಂಬ ಸಂಗತಿ ಆತನು ಯಾವಾಗಲೂ ಚರ್ಚೆಯಲ್ಲ ತೊಡಗಿಸಿಕೊಳ್ಳುವದಿಲ್ಲ ಅಥವಾ ಘರ್ಷಣೆಗಳೆಲ್ಲ ಎಂದು ಅರ್ಥವಲ್ಲ. ಬದಲಾಗಿ, ಆತನು ತನ್ನ ಚಿತ್ತವನ್ನು ಒತ್ತಾಯಪೂರ್ವಕವಾಗಿ ಹೇರುವದಿಲ್ಲ ಎಂಬ ಸಂಗತಿಯನ್ನು ಉಲ್ಲೇಖಿಸುತ್ತದೆ. ಯೇಸು ಯಾವುದಾದರೂ ಒಂದು ಸ್ಥಳದಲ್ಲಿ ತಿರಸ್ಕಾರವನ್ನು ಹೊಂದಿದ್ದರೆ ಆತನು ಇನ್ನೊಂದು ಸ್ಥಳಕ್ಕೆ ಹೋಗುತ್ತಿದ್ದನು. ಆತನು ದೊಂಬ ಎಜ್ಜಿಸುವವನಾಗಿರಲಿಲ್ಲ.

ಆತನ ದೈನಿಯು ಜೀವಿಗಳೆಲ್ಲ ಅಲಿಸುವದರ ಕುರಿತಾದ ಉಲ್ಲೇಖವಾಗಿಲ್ಲ, ಎಂಬ ಸೂಚನೆ ಆತನ ನೇವೆಯ ಕಡೆಗಿರುವ ದೀನತೆಯನ್ನು ಸೂಚಿಸುತ್ತದೆ. ಆತನು ತನ್ನ ಕಡೆ ಗಮನವನ್ನು ಸೆಳೆಯುವದಕ್ಕೆ ಪ್ರಯತ್ನಿಸಲಿಲ್ಲ, ಅದರೆ ಇತರ ಅವಶ್ಯಕತೆಗಳ ಮೇಲೆ ಹೆಚ್ಚಾಗಿ ಕೇಂದ್ರಿ ಕಲಿಸಿದನು. ಆತನ ಅನೇಕ ಅದ್ಭುತಗಳು ಗುಟ್ಟಾಗಿ ನಡೆದವು ಇದರಿಂದಾಗಿ ಆತನು ತಪ್ಪಾದ ಗಮನವನ್ನು ಸೆಳೆಯಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಫಲಿಸಾಯರು “ಮಾರ್ಗದಲ್ಲಿ ಕೊಂಬಾಡುವನ್ನು” ಬಯಸುತ್ತಿದ್ದರು. ಅವರು ತಮ್ಮನ್ನು ಜನರು ನೋಡಬೇಕೆಂದು ಕಾಣಿಕೆಗಳನ್ನು ನೀಡುವಾಗ ಮತ್ತು “ಜೀವಿ ಜೊತೆಗಳೆಲ್ಲ ನಿಂತುಕೊಂಡು ... ಪ್ರಾರ್ಥನೆ ಮಾಡುತ್ತಿದ್ದರು” (6:2, 5ರ ಮೇಲಿನ ವ್ಯಾಖ್ಯಾನ ನೋಡಿ).

**ವಚನ 20.** ಯೇಸು ಹಿಂದಕ್ಕೆ ಕಳುಹಿಸದ ದೈಹಿಕ ಮತ್ತು ಆತ್ಮಿಕ ಅನ್ಯಸ್ಥರಾದವರನ್ನು ಯೆಶಾಯನು ಉಪಯೋಗಿಸಿದ ಎರಡು ರೂಪ ಚಿತ್ರಗಳು ಪ್ರತಿನಿಧಿಪಡಿಸುತ್ತವೆ. ಮೊದಲನೆಯದಾಗಿ, **ಐಜ್ಜದ ದಂಟನ್ನು ಮುಲಿದು ಹಾಕುವದಿಲ್ಲ**, ದಂಟುಗಳನ್ನು ಬೇರೆ ವಿಧದ ವಸ್ತುಗಳನ್ನು ತಯಾರಿಸಲು ಉಪಯೋಗಿಸುತ್ತಾರೆ, ಉದಾಹರಣೆಗೆ, ಹೆಣ್ಣು, ಕೊಳಲು, ಮತ್ತು ಅಳತೆಯ ಕೋಲು.<sup>3</sup> ದಂಟುಗಳು ಹೇರಳವಾಗಿರುವದರಿಂದ (11:7ರ ಮೇಲಿನ ವ್ಯಾಖ್ಯಾನ ನೋಡಿ), ಐಜ್ಜದ ಅಥವಾ ಬಾಗಿದ ದಂಟನ್ನು ವಿನರ್ಜಿಸಲಾಗುತ್ತದೆ ಮತ್ತು ಸರಳವಾಗಿ ಬದಲಾಯಿಸಲ್ಪಡುತ್ತದೆ. **ಅಲಿಹೋಗುತ್ತಿರುವ ದೀಪವನ್ನು ನಂದಿಸದೆಯೂ** ಎರಡನೆಯ ರೂಪಚಿತ್ರವಾಗಿದೆ. ದೀಪದ ಬತ್ತಿಯು ಅಗಸೆಯ ನಾಲಿನಿಂದ ಅಥವಾ ನಾರಗಸಿಯ ಬಟ್ಟೆಯಿಂದ ಮಾಡುತ್ತಿದ್ದರು, ಮತ್ತು ಈ ಬತ್ತಿಗಳು ಸಲಿಯಾಗಿ ಕೆಲಸಮಾಡದಿದ್ದರೆ ಸರಳವಾಗಿ ಅವುಗಳನ್ನು ತೆಗೆದು ಬೇರೆ ಬತ್ತಿಗಳನ್ನು ಹಾಕಬಹುದಾಗಿದೆ.<sup>4</sup> ಮತ್ತೊಮ್ಮೆ ಯೇಸುವಿನ ಸೌಮ್ಯತೆಯನ್ನು ಎತ್ತಿ ತೋರಿಸಲಾಗಿದೆ (ನೋಡಿ 11:29). J. W. McGarvey ರವರು ಯೇಸು ಹೇಗೆ “ಅವರ ನೋವನ್ನು ವಾಸಿಮಾಡುತ್ತಾನೆ ಮತ್ತು ಸತ್ತು ಹೋಗುತ್ತಿರುವ ಅವರ ಬಲವನ್ನು ಜ್ಞಾಲಿಯಾಗಿ ಪರಿವರ್ತಿಸುತ್ತಾನೆ”<sup>5</sup> ಎಂಬುದನ್ನು ಬರೆಯುತ್ತಾರೆ. ಆತನು ತುಳಿತಕ್ಕೆ ಒಳಗಾದವರ ವಿಷಯದಲ್ಲಿ ನ್ಯಾಯತೀರ್ಪಿನ ಸಮಯದವರೆಗೆ ಕರುಣೆಯುಳ್ಳವನಾಗಿದ್ದಾನೆ - ಅಂದರೆ, **ನ್ಯಾಯವನ್ನು ದಿಗ್ವಿಜಯಕ್ಕಾಗಿ** ಕಳುಹಿಸಿಕೊಡುವನು ಎನ್ನುವ ಅರ್ಥವಾಗಿದೆ.

**ವಚನ 21.** ಮೆಸ್ಸೀಯನಲ್ಲ **ಅನ್ಯಜನರು ನಿಲಿಕ್ಕೆಯಿಂದಿರುವರು** ಎಂಬ ಸತ್ಯ ಮತ್ತಾಯನ ಸುವಾರ್ತೆಯ ಉದ್ದಕ್ಕೂ ಮುಖ್ಯ ವಿಷಯವಾಗಿ ಕಂಡುಬರುತ್ತದೆ (2:1-12; 4:15, 16; 8:5-13; 10:18; 12:18; 15:21-28; 24:14; 28:19).

---

ಐಪ್ಪಣೆಗಲು

<sup>1</sup>Leon Morris, *The Gospel According to Matthew*, Pillar Commentary (Grand Rapids, Mich.: Wm. B. Eerdmans Publishing Co., 1992), 308–9. <sup>2</sup>A. W. Argyle, *The Gospel According to Matthew*, The Cambridge Bible Commentary on the New English Bible (London: Cambridge University Press, 1963), 93. <sup>3</sup>Morris, 311. <sup>4</sup>Ibid. <sup>5</sup>J. W. McGarvey, *The New Testament Commentary*, vol. 1, *Matthew and Mark* (N.p., 1875; reprint, Delight, Ark.: Gospel Light Publishing Co., n.d.), 106.